

December 15, 2025

The Manager - Listing
National Stock Exchange of India Limited
(NSE: WIPRO)

The Manager - Listing BSE Limited (BSE: 507685)

Dear Sir/Madam,

<u>Sub: Newspaper Advertisement - Regulation 47 of SEBI (Listing Obligations and Disclosure Requirements) Regulations, 2015</u>

Pursuant to Regulation 47 of the SEBI (Listing Obligations and Disclosure Requirements) Regulations, 2015, the copies of the newspaper advertisement published in the Business Standard and Kannada Prabha are enclosed herewith. The same has been made available on the Company's website at www.wipro.com.

Thanking You.

For Wipro Limited

M Sanaulla Khan Company Secretary



 Wipro Limited
 T : +91 (80) 2844 0011

 Doddakannelli
 F : +91 (80) 2844 0054

 Sarjapur Road
 E : info@wipro.com

 Bengaluru 560 035
 W : wipro.com

India C:L32102KA1945PLC020800





CHAMBAL FERTILISERS AND CHEMICALS LIMITED
CIN : L24124R.1985PLC003293

CIN: L24124EJ1985PLC003293

Registered Office: Gadepan, Distr. Kota, Rajasthan, PIN -325 208

Telephone No.: 91-7442782915, Fax: 91-7455-274130

orporate Office: "Corporate One", First Floor, 5, Commercial Centr

S. No.	Name of Shareholders	Certificate Nos.	No. of Sharas
16	Sunil Bekshi	1995352-1995401	5,000
2	Kaliash Hoda	224641-224642 224611-224620	1,200

Hon. Balasaheb Thackeray Agribusiness and Rural Fransformation (SMART) Project (www.smart-mb.org 2012NDERNO) (SENO) (2008-000 AMB 1259129

ementation Unit, SMART Project Dist. Satara



pecial Window for Re-lodgement of ransfer Requests of Physical Shares.

otice is hereby given that pursuant to the Securities Exchange loard of India (SEBI) Circular SEBI/HO/MIRSD/MIRSD-OD/P/CIR/2025/97 dated July 02, 2025 (SEBI Circular), a Special ODIPICIR/2025/97 dated July 0/2, 2025 (SEBI Circular), a Special fivindow has been opened for a period of six (ii) months, from July 07, 025 to January 08, 2025 ("said period") for the shareholders for re-odgement of transfer deeds, which were lodged prior to the deadline if April 01, 2019 and rejected/ returned/not attended to due to efficiencies in documents/ processor/or otherwise. The eligible hareholders may submit their request to the Company at omplianceofficer@idit.com or Registers and Share Transfer gent [R&STA] (MCS Share Transfer Agent Limited) at eligebsk/delil@mesregistrars.com

helpdesk delhl@mcsreglstrars.com During the said period, the shares which are re-lodged fortransfershall be issued only in demat mode. Due process shall be followed for such

illibite-danishment on the accessed at the Indian state of the SEBI Circular can be accessed at the Indian state of Indian sta



(A Government of India Enterprises) (hanij Bhavan', 10-3-311/A, Castle Hil Masab Tank, Hyderabad – 500 028 CIN - L13100AP1958G01001674

WORKS DIVISION, CONTRACTS DEPARTMENT

WORKS DIVISION, CONTRACTS DEPARTMENT
ET ander Notice (Open Tender Fenuly for Domestic Bidding)
fer Enquiry No.: HO(Works)/NCL/Dep-42025/98
Dated 13.12.2025
CL Emitled, A. "NAVARATNA" Fulble Sector Company under Ministry
of, Covt. of India, on behalf of MMDC-CMDC Liteld, AV of MMDC Ltdd, CMDC
invites online bids through MSTC Portal from experienced domestives
for the work of "Itining of Plant & Mining Machineries for working it
did is non Ore Deposited Mine of MMDC-CMDC Litelder for 31.95 Late
of ROM and 22.27 Lakh Tonne of Wastef to Worder for Open in two
by rengging mining evaluations as defaulted in tender descusation for
stream of the Company of the Compa

The estimated Value of the work is Rs.142.68 Crores (including GST). The detailed NIT and Bid documents can be viewed and /or downloaded from detailed NIT and Bid documents can be viewed and /or downl 13,12.2025 to 03.01.2026 from following website links; 1. NMOC website https://nmdcportals.nmdc.co.in/nmdctende

NMOC website https://mmdoportals.mmdcco.ln/mmdctender
Central Bubb. Forcurement portal https://www.porcure.ago.in/apublish/
app and sesrch tender through tender enquiry number
MSTC Portal poolsh Thisps://www.mstccommerce.com/eprocn/
or accessing the bid document from MSTC portal policies to usiti MSTC
or accessing the bid document from MSTC portal, biddes to usit MSTC
work to the modern of t

g), NCL at +916281740955 or CEO, NCLat +919425266334, tracts@nmdc.co.in

NORTH WESTERN RAILWAY

NORTH WESTERN RALLWAY

Open E-Tender Notice

No.: EURRON/PMT25419 Date: 121.2225

Sr. DEE-TROBAGNIZ-2614 Date: 121.2225

Sr. DEE-TROBAGNIZ-26-00

Name of work: ONE- work in chywracosacl Prainting (PF+1, 2) of MANL, station and extension of PF-1, 2 of BU, station and extension of PF-1, 2 of BU, SRRG & PF-2 of MANA station in RE-JP

Section of Jaipur Division. NR T cost (Rs.): 4,55,2422 Bill Seazurity (Rs.): 4,55,2422 Bill Seazurity (Rs.): 07.01.226 S.No. 2, NR No.: GSV-EI-TROB-7-2025-26-10. Name of work.

OHE work in chw proposad Prainting (PF-1, 2) of BU, HSI station; PF

(PF-1, 2) of BWH, HSI station; PF

(PF-1, 2) of

have changed my name and shall hereafter be known SUNITA KUMAR SIDDANNA, vide affidevit dated 11/12/2025 before SENIOR SHERISTEDAR J.M.F.C. H V MANJUNATH.

NORTH-WISSTERN RAILWY
SETENDER NOTICE
SIGNAL & TELECOMMUNICATION
DEPARTMENT CONSTRUCTION)
FOR AN AND STATE COMMUNICATION
ON No. Sant-G-P-25-822
Communication of the President critical by Child Western Rahway, Jaipur revise Funders against need from Assistance of the Project Supervision Services Agency (PS&A) for Providing Project Supervision Services Agency (PS&A) for Providing Project Supervision Services Agency (PS&A) for Providing Project Supervision Operation of the Project Supervision Services Agency (PS&A) for Providing Project Supervision Operation of the Project Supervision Services Agency (PS&A) for Providing Project Supervision Operation of the Project Supervision Services Agency (PS&A) for Providing Project Supervision Operation of the Supervision Services Agency (PS&A) for Providing Project Supervision Operation of Services Agency (PS&A) for Providing Project Supervision Operation of Services Agency (PS&A) (PS&A) (PS&A) (PS&A) (PS&A) (PS&A) (PS&A) (PS&A) (PSA) (PS

HEXAWARE

Hexaware Technologies Limited

lagd Office:8* Floor, 13*Level, 01, Lomaco-Developers1 Private Limit
Plot No. Gen-4/1, TTC Industrial Area, Ghansol, Nev Mumbai-400710,
Maharashtra, India | Tai: +022.3328 8007 | Website: www.hexawere.com
Email: investor@hexawere.com | Citi: 1/29004H992PL C069662

NOTICE

This Notice is given pursuant to the provisions of section 124 (6) of the Companies Act 2013 ('Act') read with of Investor Education and Protection Fund Authority ('Accounting, Audit, Transfer and Refund) Rules, 2016. The said Rules, amongst other matters, cortain provisions for transfer of unpaid or unclaimed dividends to EPF and transfer of shares, in respect of which dividend has not been paid or claimed for seven consecutive years, in the name of IEPF Suspense Account.

ILET'S Suspense Account.

Accordingly, Company has sent individual communication to all the concerned Shareholders at their registered address whose unpaid or unclaimed dividends and shares are lable to be transferred to IEPF and IEPF Suspense Account respectively under the aforesaid rules for taking appropriate actions.

The complete details of unpaid or unclaimed dividends and share of shareholders due for transfer are available on website of the Company at https://hexaware.com/investors/

Company at http://inexaware.com/in/vesiors/
In case Company does not receive any communication from the concerned shareholdes by February 27*, 2026, the Company shall transfer unpaid or unclaimed dividends and shares to IEPF and IEPF Suspense Account respectives.

The Shareholders, holding Shares in Physical form and whose shares are liable to be transferred to IEPF Suspense Account, please note that Company would be issuing duplicate share certificates the roriginal share certificates with the purpose of transfer to IEPF Suspense Account as per the Rules and upon issue of such duplicate share certificates, the original share certificates which share are speciated in your name will be deemed cancelled and non-negotiable.

The shareholders may note that an elaboration in the shareholders may note that an elaboration in the shareholders may note that an elaboration.

online airer dottaining the enturement letter from the company.

In case of any query the concerned shareholder may contact the Company at the registered office address of the Company or Company is expected to the Company or Company is first Fachologies.

Limited "The Centrium" 3" Floor, Phoenix Mail 57 Lal Bahadur Shastir Road, Nava Pada, Kimani, Kural West MUMBAI-400070, Tel: +914067161632 Email gin-ward/sig/Minigch_com.

State Bank of India d under the State Bank of India Act, 1955 4th Floor, State Bank Bhavan, Madame Car

KIND ATTENTION: SHAREHOLDERS

Special Window for Re-Iodgement of Transfer Requests of Physical Bhares is to Inform our esteemed shareholders that In terms of SEBI Circular EBI/HO/MIRSD/MIRSD-Po/P/P(FIQZ025/9' date) duly 02, 2025, a pecial window to facilitate re-iodgement of transfer requests of physical hares has been opened for a period of six months from July 07, 2025 to anuary 06, 2026.

lodged prior to the deadline of 10.04.2013 and rejected/returned/not attended to due to deficiency in the documents/process/ or otherwise buccoulontbere-lodgedby.10.05.2021.

The concerned investors may re-lodge the necessary documents after rectification of deficiencies, to the Bark's Registra mail Transfer Agent is. KFn TechnologiesI.mitedatSelenium Tower8, Plot316.32, Financial District, Nanakramguda, Hyderabad, Tellangana, 500032. Emails: einw ard 1st@kfntech.com; Toll free: 1800 309 4001; website: www.kfntech.com; Toll free: 1800 309 4001; website: www.kfntech.com; Toll free: 1800 309 4001; website: www.kfntech.com; bollown.combel number and bark account details with the DPI fishers are hed in demat form) or with RTA fi shares are hed in physical form), to ensure the ease of communication and seamless payment of dividend.

KIND ATTENTION SHAREHOLDERS
2" Notice
Transfer of Unclaimed shares of State Bank of India to the
Investor Education and Protection Fund (IEPF)
(As per Section 38A[3](ii) of the State Bank of India Act, 1955)

Place: Mumbai Date: 15.12.2025

(Manoj Kumar Sinha) General Manager (Shares & Bonds)

5PAISA CAPITAL LIMITED

company a K.nat uneadur estamentometom (a MWE intime India Private Limited MWE intime India Private Limited (former) known as Unk Intime India Private Limited C 101, 247 Park, Lai Bahadur Shastri Road, Suya Nagar, Gandhi Nagar, Vikhroli -West, Mumbai - 400083, Teelphone No.-51810811.676 Email id: mt.helpdesk@in.mpms.mufg.com / csteam@Spaisa.com

10% of the Reserve Rs.10,000/-(Rupee

WIPRO LIMITED



Registered Office: Doddakannelli, Sarjapur Road, Bengaluru - 560 035. Tel: +91-80-2844 0011 CIN: L32102KA1945PLC020800 Email: corp-secretarial@wipro.com
Website: www.wipro.com

NOTICE SPECIAL WINDOW FOR RE-LODGEMENT OF

TRANSFER REQUESTS OF PHYSICAL SHARES

Jant to SEBI Circular No. SEBI/HO/MIRSD/MIRSD-PoD/ PICIRI/2025/97 dated July 02, 2025, all shareholders of Wipro Limited ("Company") are hereby informed that a Special Window is being opened for a period of six months, from July 07, 2025 to January 06, 2026 to facilitate re-lodgement of ansfer requests of physical shares.

This special window is only available for re-lodgement of transfer deeds, which were lodged prior to April 01, 2019 and which were rejected/returned/not attended to due to deficiency in documents/process/or otherwise.

Shareholders who wish to avail the opportunity are requested to contact our Registrar and Share Transfer Agent, KFin Technologies Limited, at einwardn:58/Kinferb.com; Contact Number – 1800-309-4001. Unit: Wipro Limited, Selenium, Tower B, Plot no. 31-32, Gachibowli, Financial District, Nanakramguda, Hyderabad –500 032.

Market wisdom, straight from the sharpest minds in the game.

Cut through the noise every day with expert columns that decode trends before they unfold, only in Business Standard.

To book your copy, SMS reachbs to 57575 or email order@bsmail.in



Business Standard Insight Out

ಬಿಹಾರದಲ್ಲಿ ಮತಗಳವು ಅಭಿಯಾನ ಮಾಡಿದ್ರೂ ಕೈ ಗೆಲ್ಲಿಲ್ಲ: ಬೊಮ್ಮಾಯಿ

ಹಾವೇರಿ: ಫೋಟ್ ಟೋರಿ ಹೆಸರಿನಲ್ಲಿ ಕಾಂಗ್ರೆ ಕ್ಷ್ಣನವರು ಸುಳ್ಳವು ಸತ್ಯ ಮಾಡಲು ಹೊರಟಿದ್ದಾರೆ. ಆದರಿಂದ ಏನೂ ಆಗುತ್ತದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯ ಹೇಳಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಫೋಟ್ ಚೊಲಿ ಸುಳ್ಳವು ಸತ್ರ ಮಾಡುವ ಅಕ್ಕಿಯಾನದ ಬಗ್ಗೆ ಬಹಳಷ್ಟು ಕಾಂಗ್ರೆಸ್ ನಾಯಕರಿಗೆ ಅದರ ಬಗ್ಗೆ ನಂಬಿಕೆ



ಬಹಳಷ್ಟು ಕಾರಗ್ರನ್ ಸಂಮಾರಗಿಗೆ ಅವರ ಬಗ್ಗೆ ನಲುಹ ಇಲ್ಲ, ಅವರ ಪ್ರತಿಷ್ಟೆಗೆ ಅಲ್ಲಿಗೆ ಹೋಗುತ್ತಿದ್ದಾರೆ. ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟವರ ಮೇಲೆ ಕಾಂಗ್ರೆಸ್ ನವರಿಗೆ ನರುಕೆ ಇದೆ. ಅದರಿಂದ ಏನೂ ಆಗಲ್ಲ, ಬಹಾರ್ನನ್ನಲ್ಲಿ ಇದ್ದಕ್ಕೇ ಮುಂದಿಟ್ಟುಕೊಂಡು ಚುನಾವಣೆ ಮಾಡಿದರು. ಅಲ್ಲಿ ಕಾಂಗ್ರೆಸ್ ಆತ್ಯಂತ

ಕಡಿಮೆ ಸ್ಥಾನ ಪಡೆಯಿತು. ಅದರಿಂದ ಇನ್ನೂ ಪಾಠ ಕಲಿತಿಲ್ಲ ಅಂದರೆ ಏನು ಮಾಡಲು ಆಗುವುದಿಲ ಎಂದು ಹೇಳಿದರು

10 ವರ್ಷ ಪ್ರೀತಿಸಿ ಬೇರೊಬಳ ಜತೆ ಯುವಕ ವಿವಾಹ: ಯುವತಿ ಗಲಾಟೆ

ಚಿಕ್ಕಮಗಳೂರು: ಯುಪಕನೊಬ್ಬ ನೊದಲನೇ ಪಕ್ಷಿಗೆ ಬಿಚ್ಚೇದನ ಕೊಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿ ಕರ ಆಕ್ತ ಪಡೆದು ಕೈಕೊಟ್ಟು ಇದೀಗ ಬೇರೆ ಯುವತಿಯ ಜೊತೆಗೆ ಮದುವೆ ಆಗೋಕೆ ಸಿವೈನಾಗಿದ್ದ. ಈ ವೇಳೆ ಮದುವೆ ಮಂಟಪಕ್ಷೆ ಕುಗ್ಗಿ ಪ್ರಿಯಮ ಗುಶಾಣೆ ಪಾಡಿದ್ದಾರೆ, ಯುವತನ ಮದುವೆ ತೆಗೆ ಉದುತೆ ರಂತಾಟ ಮಾಡಿರುವ ಘಟನೆ ಚಿಕ್ಕಮಗಳೂರಿನ ದೊಡ್ಡೆಗಳಿವ ಕನ್ನೆನ್ನನ್ ಶಾಲ್ ನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಕಲ್ಪಾಣನಗರದ ಯುವಕ ಕಂತ್, ಬೇಲಾರು ಮೂಲದ ಅತ್ತಿನಿಯನ್ನು 10 ವರ್ಷದಿಂದ ಪ್ರೀತಿ ಮಾಡುತ್ತಿದ್ದನಂತೆ. ಈಗ ಪ್ರೀತಿಸಿ, ಕೈ ಕೊಟ್ಟು ಬೇರೆಯವರೊಂದಿಗೆ ಮದುವೆ ಆಗಲು ಶರತ್ ಮುಂದಾಗಿದ್ದ. ಹಾಗಾಗಿ, ಅತ್ತಿನಿ ತರಿವಾರ ಮನೆ ಮುಂದೆ ಹೋಗಿ ಗಠಣಿತೆ ಮಾಡಿದ್ದರು. ಭಾನುವಾರ ಮದುವೆ ಮಂಟಪಕ್ಷ ಮಗ್ಗಿ, ರಣಚಂಡಿ ಅವಕಾರ ತಾರದ್ದಾರೆ. ಮರುವೆಗೆ ಆಗಮಿಸಿದ್ದ ಸಂಬಂಧಿಕರಿಗೆಲ್ಲ ಅಘಾತವಾಗಿದೆ. ಬಳಕ, ಬೇಗನೆ ಮದುವೆ ಮಗಿಸಿ, ಕಲ್ಯಾಣ ಮಂಟಪಕ್ಷನೆ ಮಾಡಿ ಮಾಡಿದಾರೆ.

'ಡೆವಿಲ್' ವೀಕ್ಸಿಸಿ ಮರಳುತ್ತಿರುವಾಗ ಕಂದಕಕ್ಕೆ ಕಾರು ಉರುಳಿ ವ್ಯಕ್ತಿ ಸಾವು

ಮುಂಡಗೋಡ: ಹುಬ್ಬಳ್ಳಯಲ್ಲಿ ದರ್ಶನ್ ಅಭಿನಯದ 'ಡೆವಿಲ್' ಚಲನಚಿತ್ರ ವೀಕ್ಷಿಸಿ ಶನಿವಾರ ರಾತ್ರಿ ಮುಂಡಗೋಡಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಮುಂಡಗೋಡದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಸ್ಥಳದ ್ಥಯಲ್ಲಿ ದರ್ಶನ್ ಅಥನಿಯದ ಅಎಂ ಎನ್ನಾನ್ನು ಮುಂಡಗೋಡಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಖಂಡಗೋಡದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಸ್ಥಳದ ಲ್ಲಿಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರವಾಗಿ



ಅಪಘಾತದಲ್ಲಿ ಮುಂಡಗೋಡದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಸ್ಥಳದ ಲ್ಲಿಯೇ ಮೃತಪಟ್ಟದ್ದಾರೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೂಲತಃ ಶಿರಾ ತಾಲೂಕಿನವ ರಾದ, ಮುಂಡಗೋಡದಲ್ಲಿ ಕರ್ತವು ನಿರ್ವಹಿಸುತ್ತಿದ್ದ ಎಂ.ಗೋಪಾಲ್ (38) ಮೃತರು. ಅವರೊಂದಿಗೆ ಪ್ರಯಾಣಿಸುತ್ತಿದ್ದ ಮುಂಡಗೋಡ ತಹಸೀಲ್ದಾರ್ ಕಚೇರಿಯ ಮತ್ತಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳಾದ ಗೋವಿಂದ ರಾಥೋಡ ಹಾಗೂ ಮಂಜುನಾಥ ಎಂಬು

ವರು ಗಾಯಗೊಂಡಿದ್ದು, ಗಾಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. . ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಯ

ಶಿರೂರು ಶ್ರೀ ಪರ್ಯಾಯೋತವಕೆ ಕೊನೆ ಧಾನ್ತ ಮುಹೂರ್ತ ಸಂಪನ್ನ

ಉಗುಪಿ: ಶಿಕ್ಕರ ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋಕ್ಸಪಕ್ಕೆ ಪುರ್ವಧಾನಿಯಾಗಿ ಚನೇ ಮತ್ತು ಕೊನೆಯ ಧಾನ್ಯ ಮುಹೂರ್ಕವನ್ನು ಭಾನುವಾರ ನಡೆಸಲಾಯಿತು. ಮುಂಜಾನೆ 6.15ಕ್ಕೆ ಶಿಕೊರು ಮಠದಲ್ಲಿ ಸಾಮುಕಿಕ ದೇವರಾ ಪ್ರಾರ್ಥನೆ ನಡೆಸಿ, ರಥುಬಿಯಲ್ಲಿರುವ ಕನಕನ ಕಿಂಡಿಯಲ್ಲಿಕ್ಕ ಪ್ರದರ್ಶನಗೈದು, ಚಂದ್ರಮೌಠಕ್ಷರ, ಅನಂತೇಶ್ವರರೇವಾಲಯಗಳಿಗೆ ಕಿಂಡಿಯಲ್ಲಿಕ್ಕ ಪ್ರದರ್ಶನಗೈದು, ಚಂದ್ರಮೌಠಕ್ಷರ, ಅನಂತೇಶ್ವರರೇವಾಲಯಗಳಿಗೆ ಕಂಡಿಯಲ್ಲಿಕ ಷ್ಟರ್ಹಾಗ್ಯರು, ಜಂದ್ರಮೌಶಕ್ಷರ, ಕಂಡಕಪ್ರದರವಾಲಯಗಳಿಗೆ ತೆಳಳು ಪೂಜೆ, ಪ್ರಾಥನ್ ಸೆಲ್ಸೆಗಿಂದುತು. ನಂತರ, ತಿರೂರು ಮಠೆಯಿಂದ ನೂರಾರು ಭಕ್ತರು ಅಕ್ಷಿಯ ಮುಡಿಗಳನ್ನು ತಲೆ ಮೇಲೆ ಹೊತ್ತು, ಕೃಷ್ಣಮತ್ನೆ ತಂದರು. ಅಲ್ಲಿ 7.45ರ ಸಮುರ್ಹರ್ತದಲ್ಲಿ ಬಡಗು ಮೂಳಿಗೆಯಲ್ಲಿ, ಅಕ್ಷಿಯ ಮುಡಿಗಳನ್ನಿಟ್ಟು ಪೂಜೆ ಸಲ್ಲಿಸಿ, ಮುರ್ಹೂವನ್ನು ಸಂಪನ್ನಗೊಳಲಾಯಿತು. ಇದೇ ಸಂದರ್ಭ, ಹಿಂದಿನ ಕೆಟ್ಟಿಗೆ ಮುರ್ಹೂವನ ಸಂದರ್ಭದಲ್ಲಿ ಮಧ್ಯ ಸರೋವರದ ಬಕ್ಕ ನೂರಾರು ಲೋಡು ಕಟ್ಟಿಗಳನ್ನು ರಥದ ರೀತಿಯಲ್ಲಿ ಜೋಡಿಸಲಾಗಿದ್ದು, ಅವಕ್ಕೆ ಶಿವಿರ ಪ್ರತಿಷ್ಠೆಯನ್ನೂ ನಡೆಸಲಾಯಿತು.

ಸಂತಾಪಗಳು...



ಅಖಿಲ ಭಾರತ ವೀರಕ್ಕೆವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯ ಕ್ಷರು, ದೇಶದ ಹಿರಿಯ ಶಾಸಕರು, ಮಾಜಿ ಸಚಿವರು, ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯ ಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ನಿದನದ ಸುದಿ

ನನಗೆ ಆಘಾತವನ್ನುಂಟು ၁ಕಾಂಗಿಯಾಗಿ ಬೆಳೆದ ದೇಶದ ಪ್ರತಿಷ್ಠಿತ ವೃಕ್ತಿಗಳಲ್ಲಿ ಒಬ್ಬರಾದ ಶಾಮನೂರು ಅವರ ನಿಧನ ನನಗೆ ದುಃಖವನ್ನುಂಟು ಮಾಡಿದೆ. ಸಮಾಜದ ಸಂಘಟನೆ, ಶಿಕ್ಷಣ ಕ್ಷೇತ್ರದ ವಿಸ್ತರಣೆ ಮತ್ತು ಸಮಾನತೆಯ ಚಿಂತನೆಗಾಗಿ ತಮ್ಮ ಸಂಪೂಣ ಜೀವನವನ್ನು ಸಮರ್ಪಿಸಿಕೊಂಡಿದ್ದರು

• ಜಿ.ಟಿ ದೇವೇಗೌಡ ಶಾಸಕ

ಪಂಚಪೀಠಾಧೀಶರ ಸಂತಾಪ

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಾಗಗಳಿಯ ನಿರ್ದಾರ್ಭಕ್ಕೆ ಕರು, ಹಿರಿಯ ಧುರೀಣರಾದ ತಾಮ ಮಹಾಸಭೆ ಅದ್ದ ಕ್ಷರು, ಹಿರಿಯ ಧುರೀಣರಾದ ತಾಮ ನೂರು ಶಿವರಣಕರಣ ನಿರ್ಧಕ್ಕೆ ಜಗರುರು ಪಂಚಿಸೀಕಾ (ರೀಕ್ಷರರು ಕಿಣ, ಸರಿಹಾತ ಸೂಚಿಸಿದ್ದಾರೆ, ರಂಭಾಪುರಿ ಜಗದುರುಗಳು, ಉಜ್ಜಯನಿ ಜಗದುರುಗಳು, ಕೇದಾರ ಜಗದುರುಗಳು, ಶ್ರೀಕ್ಷೆ ಲಹಗದುರುಗಳು, ಕೇದಾರ ಉಥಯ ಜಗದುರುಗಳು ತಮ್ಮ ನೋರ ಸಂಶೇಷದಲ್ಲಿ 'ಬೇರಲ್ಲಿನ ಪರಿಣಾರ್ಯತ ಸಮಾಜದ ಸಂಘಟನೆಗಾಗಿ "ಬೇರಲ್ಲಿನ ಪರಿಣಾರ್ಪತ ಸಮಾಜದ ಸಂಘಟನೆಗಾಗಿ ವಾಜಕೀಯರಹಿತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ ರಾಜಕೀಯರಬಿತವಾಗಿ ಪ್ರಾಮಾಣಿಕ ಪ್ರಯಕ್ಷ ಮಾಡಿದ ್ರೀಮಂತ ನಾಯಕನ್ನು ಕಳೆದುಕೊಂಡಿರುವುದು ಎರಡ್ರೆತ್ತ ನಮುದಾಯ ಮಾತ್ರಪಲ್ಲದೆ ಇಡೀ ಸಮಾಜಕ್ಕೆ ಬಹುದೊಡ್ಡ ನಪ್ಪ' ಎಂದಿದ್ದಾರೆ. 'ರಂಭಾಪುರಿ ಪೀಠದಿಂದ ಜಗದುಯ ರೇಕುಣಾಣಾಯರ್ ಪ್ರಶಸ್ತಿ, ಜಗದುಯ ತಂಡೆ ಪೀಠಾಧೀಶರಿಂದ ವೀರಕ್ಷೆವ ರಕ್ಷ ವಿಶೇಷ ಪ್ರಶಸ್ತಿ ನೀಡಲಾ ಗಿತ್ತು, ಪಂಚರ್ಜಿಕಾಗಳ ಬಗ್ಗೆ ನಾಮನೆಯ ಅವರು ಅಪಾರ ಪ್ರದ್ಯೆ ಅಭಿಮಾನ ಹೊಂದಿದ್ದರು' ಎಂದಿದ್ದಾರೆ.

ಸಿರಿಧಾನ್ಯ ಉತ್ತೇಜನಕ್ಕೆ ಕೇಂದ್ರದ ಅಸಹಕಾರ

2026ರ ಜನವರಿಯಲ್ಲಿ ನಡೆಯಬೇಕಿದ್ದ 7ನೇ ಐಟಿಎಫ್ । ಕೇಂದ್ರದ ಅಸಹಕಾರದಿಂದಾಗಿ ಆರೇ ವರ್ಷಕ್ಕೆ ಐಟಿಎಫ್ ಸ್ಥಗಿತ ಸಿರಿಧಾನ್ಯ, ಸಾವಯವ ಕೃಷಿಗೆ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರದ ಕ್ರಮಕ್ಕೆ ತಡೆ | ಪ್ರತ್ಯೇಕ ಮೇಳ ಆಯೋಜನೆ ಸಿದ್ಧತೆ

• Riber fidth

ಸ್ಥಾವರುವ ಮತ್ತು ಸಿರಿಧಾನ್ಯ ಕೃಷಿಗೆ ಒತ್ತು ನೀಡು ವುದು ಹಾಗೂ ರೈತರನ್ನು ಉತ್ತೇಜಿಸುವ ಉದ್ದೇಶ ದೊಂದಿಗೆ ಆರಂಭಿಸಲಾದ ಅಂತಾರಾಷ್ಟ್ರೀಯ ಸಿರಿ ಧಾನ್ಯ ಮತ್ತು ಸಾವಯವ ಮೇಳ (ಐಟಿಎಫ್) ಆರೇ ವರ್ಷಕ್ಕೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ಅಸಹ ಕಾರದಿಂದಾಗಿ ಮೇಳ ಸ್ಥಗಿತಗೊಂಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದಲೇ ಪ್ರತ್ಯೇಕ ಅಂತಾರಾಷ್ಟ್ರೀಯ ಮೇಳ ಆಯೋಜನೆಗೆ ಸಿದ್ಧತೆ ನಡೆಸಲಾಗಿದೆ

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಹಯೋಗ ದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳಿಗೆ ಒತ್ತು ನೀಡಲು ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು

ಇಲಾಖೆಯಡಿ 2017ರಲ್ಲಿ ಐಟಎಫ್ ಮಾದಲ ದಾರ., ಆಯೋಜನೆಗೊಂಡು, ಬಿ2ಬಿಸಭೆಗೆಸೀಮಿತವಾಗಿತ್ತು. ಆದಾಗ ಸಂತರ 2018ರಲ್ಲಿ ದೊಡ್ಡಮಟ್ಟದಲ್ಲಿ ಮೇಳಕ್ಕೆ ಆದಾದ ನಂತರ 2018ರಲ್ಲಿ ದೊಡ್ಡಮಟ್ಟದಲ್ಲಿ ಮೇ ಚಾಲನೆ ನೀಡಲಾಯಿತು. ಆದಾದ ನಂತ 2020–22ರ ಆವಧಿಯಲ್ಲಿ ಮೇಳ ನಡೆದಿರಲಿಲ್ಲ.

ಬಳಿಕ, 2023-24ರಲ್ಲಿ ಉತ್ತಮ ರೀತಿಯಲ್ಲಿ ಐಟಿಎಫ್ ಆಯೋಜನೆಗೊಂಡಿತ್ತು. 2024ರ ಜನವರಿ ಯಲ್ಲಿ ನಡೆದ ಮೇಳದಲ್ಲಿ ವಿವಿಧ ಒಪ್ಪಂದ ಸೇರಿ ಸುಮಾರು ₹160 ಕೋಟಿಗೂ ಹೆಚ್ಚಿನ ಮೌಲ್ಯದ ವಹಿವಾಟುಗಳು ನಡೆದಿದವು. 2025ರ ಜನವರಿಯಲ್ಲಿ ನಡೆದ 6ನೇ ಐಟಿಎಫ್ನನಲ್ಲಿ ₹183 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿತ್ತು. ಇದರ ಪರಿಣಾಮ ಸಿರಿಧಾನ್ಯ ಬೆಳೆಯುವ ಮತ್ತು ಸಾವಯವ ಕೃಷಿ ಪ್ರದೇಶಗಳಲ್ಲಿ



ಭಾರೀ ಏರಿಕೆಯಾಗಿದೆ. ಈ ಬಾರಿ 2026ರ ಜನವ ಭಾರ ಪರಾಯಾಗದ. ಈ ಜಾರ 2020ರ ಜನ್ಗಡು ಯಲ್ಲಿ 7ನೇ ಐಟಿಎಫ್ ಆಯೋಜನೆಗೆ ಕೃಷಿ ಇಲಾಖೆ ನಿರ್ಧರಿಸಿತ್ತು. ಆದರೆ, ಕೇಂದ್ರ ಸರ್ಕಾರ ಐಟಿಎಫ್ ಸ್ಥಗಿತಕ್ಕೆ ಸೂಚನೆ ನೀಡಿದ್ದು, ಆ ಮೂಲಕ ಸಿರಿಧಾನ್ಯ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ಕೃಮಕ್ಕೆ ತಡೆಯೊಡ್ಡಿದಂತಾಗಿದೆ.

96 ಸಾವಿರ ಹೆಕ್ಟೇರ್ ಸಾವಯವ ಕೃಷಿ ಭೂಮಿ:

ಭೂಮಿಯದ. ಆದರಲ್ಲಿ ಸುಮಾರು 96 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮತ್ತು ಸಾವಯವಕೃಷಿಮಾಡ ಲಾಗುತ್ತಿದೆ. ಇನ್ನು, ರಾಜ್ಯದಲ್ಲಿ 18.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಕೃಷಿ ಮಾಡಲಾಗುತ್ತಿದ್ದು. 22.16 ಲಕ್ಷ ಟನ್ಗಳಷ್ಟು ಸಿರಿಧಾನ್ಯ ಉತ್ಪಾದನ ಮಾಡಲಾಗುತ್ತಿದೆ.ಸಾಗುವಳಭೂಮಿಯಪ್ರಮಾಣಕ್ಕೆ ಮಾಡಲಾಗುತ್ತದು.ನಿಗೆರಬಳಭಾಮಯುಪ್ರಮಾಣಕ್ಕೆ ಹೋಲಿಸಿದರೆ ಸಾವಯವ ಕೃಷಿ ಪ್ರಮಾಣ ತೀರಾ ಕಡಿಮೆಯಿದೆ. ಆದರೆ, ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ ಆರಂಭದ ನಂತರದಿಂದ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆ ಕುರಿತಂತೆ ಹೆಚಿನ ಆಸಕಿ ಬೆಳೆದಿತು.

ಶೇ.60ರಷ್ಟು ಮಾತ್ರ ಕೇಂದ್ರದ ಪಾಲು: ಅಂತಾ ರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕಾಗಿ

ಅಂದಾಜು 7ರಿಂದ 10 ಕೋಟಿ ರು. ಖರ್ಚು ತಯದು ಗರಂದ 10 ಕಾಣಕ ಬಿ. ಬರ್ಜು ಮಾಡಲಾಗಿತ್ತು. ಅದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರು ಸಿರಿಧಾನ್ಯ ಮತ್ತು ಸಾವಯವ ಕೃಷಿ ಕರಿತಂತೆ ಮಾಹಿತಿ ನೀಡರಿದ್ದರು. ಜತೆಗೆ, ಸಿರಿಧಾನ್ಯ ಮತ್ತು ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ, ಹೊಸಬಗೆಯ ಬೆಳವಣಿಗೆ ಕುರಿತಂತೆ ಮಾಹಿತಿ ನೀಡು ಹೂಗಬಗಿಯ ಬಳಹಾಕಗ ಕುರುತಡೆ ಮಾಡಿವಿ ನೀಡು ಪುಡುತ ಗೇರಿದರೆ ಪ್ರಿಯೂ ನೇರಿದರ ಪ್ರಿಯಿಥಾನ್ನೆ ಮತ್ತು ಸಾಮಯ ಕೃಷಿ ಕುರುತಡೆ ಆಗ್ರಕ್ತಿ ಹೊಂದಿದವರುಗೆ ಅರುಕೊಂಡಿದ್ದಾರೆ. ಈ ಹೊಂದಿದವರುಗೆ ಅರುಕೊಂಡಿದ್ದಾರೆ ಪ್ರಕ್ರಿತ ಕೊಂಡಿದ್ದಾರೆಗೆ ಅರುಕೊಂಡಿದ್ದಾರೆ ಪ್ರಕ್ರಿತ ಕೊಂಡಿದ್ದಾರೆ, ಅರುಕೊಂಡಿದ್ದಾರೆ ಸಂಪ್ರಕ್ಷಿತ ಪ್ರಕ್ರಿತ ಕೊಂಡಿದ್ದಾರೆ, ಸರ್ಕಾರವರ ಪ್ರಯಾಣಿಸುವ ಪ್ರಕ್ರಿತ ಸರ್ಕಾರವರ ಪ್ರಯಾಣಿತ ಸ್ಥಾರಣಕ್ಕೆ ಮೇರವಾಗಿ ಸಂಪರ್ವರಣಗಳು ಸ್ಥಾರಣಕ್ಕೆ ಸೇರವಾಗಿ ಸಂಪರ್ವರಣಿದ್ದೆ.



⊭ ಮೊದಲ ಪುಟದಿಂದ ಅವರು ಕಾಂಗ್ರೆಸ್ ಹಿರಿಯ ತಲೆಗಲ್ಲೊಬ್ಬರಾಗಿದ್ದರು ಶಾಮನೂರು ಅವರು ಗಣಿಸಚಿವ ಎಸ್.ಎಸ್.ಮಲಿಕಾ ರ್ಜುನ ಸೇರಿ ಮೂವರು ಗಂಡು ಮಕ್ಕಳು ಸೇರಿ ಒಟ್ಟು ಏಳು ಮಕ್ಕಳನ್ನು ಅಗಲಿದ್ದಾರೆ. ಇವರ ಸೊಸೆ ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯ ಸಂಸದೆಯಾಗಿದ್ದಾರೆ. ಮಲ್ಲಿಕಾರ್ಜುನ ರಾವಣಗಿರಯ ಸಂಸದಯಾಗಿದ್ದಾರೆ. ಶಾಮನೂರು p ಶಿವನಂಕರತ್ತ ಅವರ ನಿಧನೆದ ಸುದ್ದಿ ತೀಯುತ್ತಿರ್ದಾತೆ ರಾಜ್ಯ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ದುಖ ಮಠು ಗಟ್ಟಿದೆ. ಮುಖ್ಯ ಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಸೇರಿ ಹಲವು ಗಣ್ಣರು ಮತ್ತು ಪಣ್ಣತಿ ತೀವಾಗಿ ಶಾಮನೂರು ನಿಧನಕ್ಕೆ ಸಂಶಾವ ಸೂಚಿಸಿದ್ದಾರೆ. ಸರ್ಶ ಆಸಕ್ತಿಗೆ ಹೆಚ್ಚುನರ ಪೊಲೀಸ್ ಬಂದೊಬ್ಬಾಕ ತೀನವ ರಿ.ಸೋಮಗ್ಗೆ ಅರಂದು ಅವೇಕರ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಕೇಂದ್ರ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಉದ್ಯಮಿ ಅಶೋಕ್ ಖೇಣಿ, ಸ್ಪರ್ಶ ಆಸ್ಪತ್ರೆ ಡಿಜಿಪಿ ಡಾ.ಎಂ.ಎ.ಸಲೀಂ ಸೇರಿ



ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಮೈಸೂರಿನ ಸುತ್ತೂರು ಶ್ರೀಗಳಿಂದ ಶಾಮನೂರು ಅವರ ಅಂತಿಮ ದರ್ಶನ.



ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರ ದರ್ಶನ ಪಡೆದ ಕುಟುಂಬಸ್ಕರು.



ತಂದೆಯ ನಿಧನ ಸುದ್ದಿ ತಿಳಿದು ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜು ಅವರು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದೌಡಾಯಿಸಿದರು.

ವಿಪ್ರೊ ಅಮಿಚೆಡ್



ನೋಂದಾಯಿತ ಕಛೇರಿ: ದೊಡ್ಡಕನ್ನೆಲ್ಲಿ ಸರ್ಜಾಮರ ರಸ್ತೆ, ಬೆಂಗಳೂರು-560035. Tel: +91-80-2844 0011, CIN: L32102KA1945PLC020800 Email: corp-secretarial@wipro.com Webiste: www.wipro.com

ಸೂಚನೆ

ಭೌತಿಕ ಷೇರುಗಳ ವರ್ಗಾವಣೆ ವಿನಂತಿಗಳ ಮರು-ಸ್ಥಳೀಕರಣಕ್ಕಾಗಿ ವಿಶೇಷ ವಿಂಡೋ

02, 2025 ರ SEBI ಸುತ್ತೋಲೆ ಒಂದೆ, SEBIHO/MIRSD/MIRSD-PoD/ R/2025ರಿ97 ರ ಪ್ರಕಾರ. ಎಫ್ಫೋ ಲಿಎಬಟಿಡ್ ("ತಿಂಡನಿ") ನ ಎಲ್ಲಾ ಷೇರುದಾರಂಗೆ 07, 2025 ರಂದ ಜನವರ 66, 2026 ರವರೆಗೆ ಆರು ತಿಂಗಳ ಅವಧಿಗೆ ಭೌತಿಕ ಗಳ ಮರ್ಕಾವಣ ಒಂದಾಗಳನ್ನು ಮರು–ಗ್ರಹೀರಣಕ್ಕೆ ಅನುಕೂಲವಾಗುವಂತ ಎಶೇಷ ಜೀವನ್ನು ಕೆರೆಯಲಾಗುತ್ತಿದೆ ಎಂದು ಸೂಚಿಸಲಾಗಿದೆ.

ಪ್ರಕ್ರಿಯೆ/ ಅಥವಾ ಇತರ ಕಾರಣಗಳಿಂದ ತಿರೆಸ್ಕರಿಸಲ್ಪಟ್ಟ / ಹಿಂದೀ ವರ್ಗಾವಣೆ ಪತ್ರಗಳ ಮರು–ಸ್ಥಳೀಕರಣಕ್ಕೆ ಮಾತ್ರ ಲಭ್ಯವಿರುತ್ತದೆ.

ಈ ಅವಕಾಶವನ್ನು ಪಡೆಯಲು ಬಯಸುವ ಪೇರುದಾರರು ನಮ್ಮ ರಿಚಿಸ್ವಾರ್ ಮತ್ತು ಪೇರು ವರ್ಗಾವಣೆ ಏಜೆಂಟ್, ಕೆಫಿನ್ ಟೆಕ್ನಾಲಜೀಸ್ ಲಿಎಂಟೆಡ್ ಅವರನ್ನು <u>ತಣೀಜಾರ್ಯ ನಿಷ್ಠಕ್ಕೆ ಸಂಪರ್ಕಸಬಾರ್ವಗಿರೆ, ಸಂಪರ್ಕ</u> ಸಂಪ್ರ 800-309-400, 1945 ವಿಶೈಲ ಲಿಎಂಟೆನ್, ಸೆಲೆಯಿಯನ್ನು ಒತ್ತರ ಪ್ರಕ್ರಿತ್ ನಿ. 1 & 32. ಗಟರ್ಲಿಲಿ, ಪೈನಾನ್ಯಯರ್ ಡಿಸ್ಟಕ್ಸ್ ನಾನಕ್ರಾಮ್ ಗುಡಾ. ಹೈದರಾದರ್ - 500 032.

ನಾಂಕ: ಡಿಸೆಂಬರ್ 15, 2025

ವಿಪ್ರೊ ಅಮಿಚೆಡ್ ಪರವಾ*ಣ* ಎಂ ಸನಾವುಲ್ಲಾ ಖಾನ್ ಕಂಪನಿ ಕಾರ್ಯದರ್ಶಿ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ

ಕರ್ನಾಟಕ ಹಾಲು ಮಹಾಮಂಡಳಿಯು ಈ ಕೆಳಗಿನ ಕೋಷ್ಟಕದಲ್ಲಿ ನೀಡಿರುವ ಕೆಲಸಕ್ಕಾಗಿ ಕೆ.ಪಿ.ಪಿ ಪೋರ್ಟಲ್ ಮುಖೇನ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತರು ವೆಬ್ ಸೈಟ್ https://www.kppp.karnataka.gov.in ಸಲ್ಲಿಸಬಹುದಾಗಿದೆ. [Helpdesk No-080 23010900/23010901 E-mail

20,00	ಕೆಲಸದ ವಿವರಗಳು	ಸಂಖ್ಯೆ	ಇ.ಎಂ.ಡಿ. ರೂ.	ಮುಕ್ತಾಯದ ಅವಧಿ
1	ಕಲ್ಬುರ್ಗಿ ಮಾರಾಟ ಮಳಿಗೆಯಲ್ಲಿ ಐಸ್ ಕ್ರೀಂ ದಾಸ್ತಾನು ಮಾಡಲು ಡೀಪ್ ಫ್ರೇಜರ್ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಕೆಲಸಗಳ ಸಂಬಂಧ.	l ಜಾಬ್	92,000/-	04 ತಿಂಗಳುಗಳು

31–14–2025ರಂದು ಬಳಗ್ಗ 11:30 ಗಂಟೆಯವರೆಗೆ. ಇನ್ನಿತರೆ ನಿಬಂಧನೆಗಳು, ಷರತ್ತುಗಳು ಹಾಗೂ ಟೆಂಡರ್ನ ತಿದ್ದುಪಡಿ ಸಿಬದಲಾವಣೆಗಳನ್ನು KPPP ವೆಬ್ಸ್ಬೆಟ್ https://www.kppp.karnataka.gov.in ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಪರವಾಗಿ ಸಹಿ/- ನಿರ್ದೇಶಕರು (ಅಭಿಯಂತರ-2)



ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ

ಮುಡಿತಬುರುತ್ತ ಸಂಯು ಕರ್ಮಾಸ ಸಂಕೀರ್ಣ, ರಾಣ ಎಂ.ಹೆಚ್.ಮರಿಗೌಡ ರಸ್ತೆ, ಬೆಂಗಳೂರು–560029. ಜನೆ ಸಂಭ್ಯೆ 888-2553/89/2009834 ಇಷ್ಟಕ್ಕೆ 889-2553/85 ಇರ್ಜಿಲ್: Imfengg@mil.com (0. ಕಠಾಮ/ಆಭಿ/ಗುಮೂರ್ – ರ್ಥ್ಯಾಕಿಂಗ್ ಪ್ರವಸ್ಥೆ /2025-26 ದಿನಾಂಕ: 15.12.2025 ಕೆ.ಪಿ.ಪಿ ಪೋರ್ಟಲ್ ಅಡಿಯಲ್ಲಿ ಟೆಂಡರ್ ಪ್ರಕಟಣೆ

ಕರ್ನಾಟಕ ಹಾಲು ಮಹಾಮಂಡಳಿಯು ಈ ಕೆಳಗಿನ ಕೋಷ್ಟಕದಲ್ಲಿ ನೀಡಿರುವ ಕೆಲಸಕ್ಕಾಗಿ ಕಿ.ಪಿ.ಪಿ ಪೋರ್ಟಲ್ ಮಹೇನ ಚೆಂಡರ್ ಅಪ್ಪಾನಸರಾಗಿದೆ. ಆಸಕ್ಕರು ವೆದ್ಯಾಸ್ಟರ್ https://www.kpp.karnataka.gov.in ಮೂಲಕ ಚಿಂಡರನ್ನು ಸ್ಥಲ್ಪಿಸಬಹುದಾಗಿದೆ. [Helpdesk No-080 23010900/23010901 E-mail

:hp	:hphelpdesk.blr@intarvo.com]			
B) 20	ಕೆಲಸದ ವಿವರಗಳು	ಸಂಖ್ಯೆ	ಇ.ಎಂ.ಡಿ. ರೂ.	ಮುಕ್ತಾಯದ ಅವಧಿ
	ಕಲಬುರ್ಗಿ ನಂದಿನಿ ಮಾರಾಟ ಮಳಿಗೆಯಲ್ಲಿ ರಾಕಿಂಗ್ ವವಸೆ ಕೆಲಸಗಳ ಸಂಬಂದ.	1 25025	1,06,000/-	04 ತಿಂಗಳುಗಳು

ಇನ್ನಿತರೆ ನಿಬಂಧನೆಗಳು, ಷರತ್ತುಗಳು ಹಾಗೂ ಟೆಂಡರ್ನ ತಿದ್ದುಪಡಿ /ಬದಲಾವಣೆಗಳನ್ನು KPPP ವೆಬ್ಸ್ಟೆಟ್ https://www.kppp.karnataka.gov.in ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಪರವಾಗಿ

ಸಹಿ/- ನಿರ್ದೇಶಕರು (ಅಭಿಯಂತರ-2)

ಕಹಾಮ ಸಂಕೀರ್ಣ, ಡಾ॥ ಎಂ.ಹೆಚ್.ಮರಿಗೌಡ ರಸ್ತೆ, ಬೆಂಗಳೂರು-560029. ಇಣಿ ಸಂಖ್ಯೆ 080-25536789/26096834 ಫ್ಯಾಕ್ಟ್ 080-25536105 ಅಮೇಲ್: kmfengg@gm

ಕೆ.ಪಿ.ಪಿ ಪೋರ್ಟಲ್ ಅಡಿಯಲ್ಲಿ ಟೆಂಡರ್ ಪ್ರಕಟಣೆ

あ	ಕೆಲಸದ ವಿವರಗಳು	ಸಂಖ್ಯೆ	ಇ.ಎಂ.ಡಿ. ರೂ.	ಮುಕ್ತಾಯದ ಅವಧಿ
1	ಕಲ್ಬರ್ಗಿ ಮಾರಾಟ ಮಳಿಗೆಯಲ್ಲಿ ಐಸ್ ಕ್ರೀಂ ದಾಸ್ವಾನು ಮಾಡಲು ಡೀಪ್ ಫ್ರೀಜರ್ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಕೆಲಸಗಳ ಸಂಬಂಧ.	l ಜಾಬ್	92,000/-	04 ತಿಂಗಳುಗಳು

31-12-2025ರಂದು ಬೆಳಗ್ಗೆ 11:30 ಗಂಟೆಯವರೆಗೆ.

ದು (ಕರ್ನಾಟಕ ಸರ್ಕಾರಿ ಸ್ಥಾಪ್ತುದ ಒಂದು ಉದ್ಯಮ) ಅಧಿಕೃತ ಚಚೀರ: ನಿರೇ ಮಹಡ್ಡ, ಕೆ.ಪೆಚ್.ಬಿ. ಶಾಪಿಂಗ್ ಶಾಂಪ್ಲೆಕ್ಸ್ ಜ್ಞಾಷನರ್ ನೇಮ್ ವಿಲೀಟ್, ಕೊರಡುವಂಗಲ, ವೆಂಗಳೂರು-560 047 2571 0501, ಫ್ಲಾಕ್ಸ್: 2570 7380, ಅ.ಮೇರ್-: rohgmi@gmail.com No. CIN U85110KA1947SGC001321

ಅಧಿಸೂಚನೆ **ಅಧಿಗುಳಿದರಿ** ನಿಗದಿತ ಶೇವಣಿಗಾಗಿ ಬಿಡ್ಗಗಳ ಆಹ್ವಾನ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ (ಹೆಚ್ಜಿಎಂಎಲ್) ಇವರು ತಮ್ಮ ಹೆಚ್ಚುವರಿ

ಪ್ಪ ಪಣವನ್ನು ಈ ಕೆಳಗೆ ನಮೂದಿಸಿದ ಆರ್ಆರ್ಬಿಗಳು ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅವಧಿ ಠೇವಣಿಯಲ್ಲಿ ಇ–ಹರಾಜಿನ ಮೂಲಕ ಹೂಡಿಕೆ ಮಾಡಲು ಉದ್ದೇಶಿಸಿದ್ದಾರೆ.

ಕ್ರ.ಸಂ.	Non-Callable FD	ಹೂಡಿಕ ಅವಧಿ
1	ರೂ. 400 ಕೋಟಿಗಳು	ಒಂದು ವರ್ಷ
ಸದರಿ	ಟೆಂಡರ್ನ ಇ-ಹರಾಜಿನ ವಿವರಗಳನ್ನು ದಿನಾಂಕ: 15.1	12.2025 ರಿಂದ
# TOP	ಚಿತ್ರ ಸರ್ಕಾರದ ಇ_ನೋರ್ಟಿಕ್ https://knpp.karnataka	novin ಇಲಿಂದ

ಡೌನ್ಲೋಡ್ ಮಾಡಿಕೊಳ್ಳಬಹುದು. ಇ-ಹರಾಜಿನ ವೇಳಾಪಟ್ಟಿ ಈ ಕೆಳಗಿನಂತೆ:

1) ಇ–ಪೋರ್ಟಲ್ನಲ್ಲಿ ಬಿಡ್ಗಳನ್ನು ದಿನಾಂಕ: 16.12.2025ರ **ಮಧ್ಯಾಹ್ನ** 12.00 ಗಂಟೆಗೆ ಅಪ್ಲೇಷ್ ಮಾಡಲಾಗುವುದು. 2) ಅನೆಕ್ಷರ್–ಎ ಡಿಕ್ಷರೇಷನ್ ಇ–ಮೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ಕೊನೆಯ ದಿನಾಂಕ: 20.12.2025ರ ಮಧ್ಯಾಹ್ನ 1.00 ಗಂಟೆಯವರೆಗೆ. 3) ಬಡ್ಡಿದರದ ಲೈವ್ ಬಿಡ್ಡಿಂಗ್ ದಿನಾಂಕ: 23.12.2025ರ ಜೆಳಿಗ್ಗೆ 11.00 ರಿಂದ ಮಧ್ಯಾಹ್ನ 2.30 ಗಂಟೆವರೆಗೆ.

DIPR/CP/4406/SA/2025-26 ಸಹಿ/- ವ್ಯವಸ್ಥಾಪಕ ನಿರ್ದೇಶಕರು ಭಾರತದ ಅತಿ ಹೆಚ್ಚು ಚಿನ್ನದ ಉತ್ಪಾದಕರು

ಜೈಪುರ ಲಿಟ್ ಫೆಸ್ಟ್ ಆಯೋಜಕ ರಾಯ್ ಕೃತಿ ಬಿಡುಗಡೆ ದೇರ್ ಈಸ್ ಎ ಘೋಸ್ಟ್ ಇನ್ ಮೈ ರೂಮ್' ಬಿಡುಗಡೆ। ಸ್ಪಪ್ನ ಬುಕ್ ಹೌಸ್ ನಲ್ಲಿ ಬಿಡುಗಡೆ

• **ಕನ್ನಡಪ್ರಭವಾರ್ತೆ** ಬೆಂಗಳೂರು • ಕಶ್ಚರಪ್ರಭವಾರ್ತಿ ಬೆಂಗಳೂರು ದೇಶ,ವಿದೇಶಗಳಲ್ಪಿದ್ರಾ ಪಡೆದಿರುವ ಸಾಹಿತ್ಯ ಉತ್ತ 'ಸ್ಟರ್ ರಿಟ್ ಶ್ರ್ 'ನ ಆಯೋಜಕರಾದ ಸಂಜಯ್ ಕೆ.ರಾಯ್ ಆವರು ತಮ್ಮ ಜೊಚ್ಚಲ 'ದೇರ್ ಈಸ ಎ ಫೋಸ್ಟ್ ಇನ್ ವೈ ಭೂಮ್ - ಲಿಎಂಗ್ ಏತ್ ದಿ ಸೂಪರ್ ನ್ಯಾ ಚುರಲ್ ' ಕೃತಿಯನ್ನು ಬೆಂಗಳೂರಿ ನಲ್ಲಿ ಜೀಟಗಡೆ ಮಾಡಿದ್ದಾರೆ. ದೇಶು ಪತ್ರು ಕೋಲಕ್ಷಾದಲ್ಲಿ ಈಗಾಗಲೇ ಈ ಭನ್ನಕ ಕುರಿತ ಸಂಪಾದ ನಡೆದಿದ್ದು, ಇದೀಗ ಬೆಂಗಳೂರಿನ ಸಾಹಿತ್ಯಾಸಕ್ಕರ ಸಮುಖದಲ್ಲಿ ಪುತ್ರಕ ಜಹುಗಡೆ ಗುಂಬಿಡೆ ಮತ್ತು ಈ ಕೃತಿ ಕುರಿತ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಗೊಂಡಿದೆ ಮತ್ತು ಈ ಕೃತಿ ಕುರಿತ ಸಂವಾದ ನಡೆದಿದೆ.

ಈ ಕೃತಿ ಕುರಿತು ಸಂಜಯ್ ಕೆ ರಾಯ್, 'ಈ ಕೃತಿಯನ್ನು ನನ್ನ ನೆನಷ



ಗಳು, ಬದುಕು ಮತ್ತು ವಿಶಿಷ್ಟ ಅನುಭವಗಳಆಧಾರದಲ್ಲಿರಚಿಸಿದ್ದೇನೆ' ಎಂದರು. ಅವರ ಅಧ್ಯಾತೃ ಕಲೆ, ಕತೆ ಹೇಳುವಿಕೆಯ ಪಯಣವನ್ನು ಈ ಹೇಳುವಿಕೆಯ ಪಯಣವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಪುಸ್ತಕ ಬಿಡುಗಡೆಗೂ ಮೊದಲು ಕೋರಮಂಗ ಪಡುಗಡಗೂ ಮಾದಲು ಕೋರಯಾಗ ಲದ ಸಪ್ಪ ಪುಸ್ತಕ ಮಳಿಗೆಯಲ್ಲಿ ಈ ಕೃತಿ ಕುರಿತ ಸಂವಾದ ನಡೆಯಿತು. ಸ್ಯಾಪ್ ಕಂಪನಿ ಉಪಾಧ್ಯಕ್ಷರಾದ ಸುಮೀತ್ ಶೆಟ್ಟಿ ಸಂವಾದ ನಡೆಸಿಕೊಟ್ಟರು.

ಕಾರ್ಯಕ ಮದಲಿ ಲೀಲಾ ಪ್ಯಾಲೇಸ್, ಹೋಟೆಲ್ಸ್ ಮತ್ತು ರೆಸಾಟ್ ್ಸ್ ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾ ನೇಜರ್ನಶಾಂತ್ ಅಗರ್ವಾಲ್, ಸಪ್ಪ ಬುಕ್ ಹೌಸ್ನ ಹಿರಿಯ ಮಾರ್ಕೆಟಿಂಗ್ ಮುಖ್ಯಸ್ಥೆ ನತಾಶಾ

ಗುರುವಂದನೆ ಬಳಂಜದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ತವ

ಬೋಧನೆ ಶಿಕ್ಷಕರ ಆಧ್ಯಾತ್ತ ಕೈಂಕರ್ತ: ಸುಚೇಂದ



ಕನಡಪ.ಬೆ ವಾರ್ತೆ ಬೆಳಂಗಡಿ

ಶಾಲೆಯೆಂಬುದು ದೇಗುಲವಾದರೆ, ಅಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರದ್ದು ಆಧ್ಯಾತ್ಮ ಕೈಂಕರ್ಯ ಎಂದು ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಹೇಳಿದರು

ಪ್ರಸಾದ ಹಳದಲು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಬಳಂಜದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೀರ್ತಿಶೇಷ ಪಟೇಲ್ ಕಿನ್ನಿಯಾನೆ ಕೋಟಿ ಪಡಿವಾಳ ಸಭಾಮಂದಿರದಲ್ಲಿ ಭಾನುವಾರ

ಅವಶ್ಯ ಕತೆಯಿದೆ ಎಂದ ಅವರು, ಬಳಂಜದಲ್ಲಿ ಸಾಧ ಕರ ಸಂತತಿ ಇನ್ನಷ್ಟು ಹೆಚ್ಚಲಿ ಎಂದು ಆಶಿಸಿದರು. ಮಾಜಿಸಚಿವಪ್ರಮೋದಮಧ್ಯರಾಜ್ ಮಾತನಾಡಿ,

ಮಾಜಿಎಂಬಪದವಿ ಅಂಟಿಸಿಕೊಳ್ಳದ ಸಮೂಹವಿದ್ದರೆ ಅದು ಶಿಕ್ಷಕರದ್ದು, ಅವರು ಕೊನೆ ತನಕ ಮಾಸ್ಟ್ ಆಗಿರುತ್ತಾರೆ. ಮಕ್ಕಳ ಬಗ್ಗೆ ಮುತುವರ್ಜಿ ವಹಿಸುವ ಜವಾಬ್ದಾರಿಯನ್ನು ಶಿಕ್ಷಕರು ಮರೆತು ಬಿಟ್ಟರೆ ಮುಂದೊಂದು ದಿನ ಆತ ಶಿಕ್ಷಣ ಮಂತ್ರಿಯಾದಲ್ಲಿ ಬೇಸರಪಡಬೇಕಾದ ಸಂದರ್ಭ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕೆ.ಚಂದ್ರ ಶೇಖರ, ಸಾಹಿತಿ, 'ಥಟ್ ಅಂತ ಹೇಳಿ' ಕಾರ್ಯಕ್ರಮ ಶಡಬರೆ, ಸಾಹಿತಿ, ಥಾಚ್ ಅಂತ ಹೇಳ ಕಾರ್ಯಕ್ರಮ ಬ್ಯಾತಿಯ ಡಾ! ನಾ.ಸೋಮೇಶ್ವರ, ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ, ಬೆಸ್ಟ್ ಫೌಂಡೇಶನ್ ಆದೃಕ್ತ ರಕ್ಷಿತ್ ಶಿವರಾಂ ಹಾಜರಿದ್ದರು. ಕಾರ್ಯಕ್ರಮಕ್ಕೆ ಮೊದಲು ಆಕರ್ಷಕ ಮೆರವಣಿಗೆ ಯಲ್ಲಿ ಅತಿಥಿಗಳನ್ನು ಕರೆತರಲಾಯಿತು. ಸಭೆಯಲ್ಲಿ ಹಾಲೆಯ ನಿವೃತ್ತ ಶಿಕ್ಷಕರನ್ನು ಹಾಗೂ ವೃತ್ತಿಯಲ್ಲಿರುವ ಸುಮಾರು 50ಕ್ಕೂ ಹೆಚ್ಚು ಶಿಕ್ಷಕರನ್ನು ಆರತಿ ಬೆಳಗಿ ಸನ್ಮಾನಿಸುವ ಮೂಲಕ 'ಗುರುಭ್ಯೋ ನಮಃ' ಕಾರ್ಯಕ್ರಮ ಸಂಪನ್ನವಾಯಿತು.

ಜೊತೆಗೆ ಕೌಶಲ್ಯ ಅಗತ್ಯ-ರವಿ ಹೆಗಡೆ: ರೋಹಣ ನೆರವೇರಿಸಿದ ಕನ್ನಡಪ್ರಭ ಹಾಗೂ ಧ್ವಜಾರೋಹಣ ನೆರವೇರಿಸಿದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ. ಸರ್ಕಾರಿ ಶಾಲೆಗಳು ರವ್ ಮಾಣ ಮಾತ್ರಮಣ್ಣ, ಸರ್ಕಾರ ಶಾಲಗಳು ಕಾಲಘಟ್ಟಕ್ಕೆಸೆಯಾಗಿತೆರೆದುಕೊಳ್ಳದೆಇರುವುದರಿಂದ ಅವು ಊರಿನವರಿಗೆ ಸಂಬಂಧಬಲ್ಲದ ಆಸ್ತಿಯಾಗಿವೆ. ಶಾಲೆಯಲ್ಲಿ ವಿದ್ಯೆ ಕಲಿತರೆ ಸಾಲಲ್ಲ. ವಿದ್ಯೆಯ ಜೊತೆ ಕೌಶಲ್ಯತೆಯೂ ಬೇಕಾಗುತ್ತದೆ ಎಂದರು.

ಕೌಶಲ್ಪ ತೆಯೂ ಬೇಕಾಗುತ್ತದೆ ಎಂದರು. ಯಾವ ಥರ ಕಂಪ್ಯಾಟರನ್ನು ಕೌಶಲ್ಪ ಅಂತ ತಿಳಿದು ಕೊಳ್ಳುತೇವರೆಯೇ ಆದೇ ರೀತಿ ಇಂಗ್ರಸ್ತನ್ನು ಕೂಡಾ ಕೌಶಲ್ಪ ಅಂತ ಪರೀಗಣಿಸಬೇಕು. ಶಾಲೆಗಳಲ್ಲಿ ಇಂಗ್ರಿಷ್ ಕೌಶಲ್ಪ ಬೇಕು, ಆದರೆ, ಅದರ್ಯ ಮಧ್ಯಮಾಗ ಬಾರದು. ಎನೇ ಪದವಿಗಳನ್ನು ಪಡೆದಿದ್ದರೂ ವಿವೇಕುಲ್ಲದೇ ಇದ್ದರೆ ಕೆಲಿತದ್ದು ನಿರದೇಶ ಎಂದರು. ಇದು ಸರ್ಕಾರಿ ಶಾಲೆ ಎಂದೇ ಅನ್ನಿಸುವುದಿಲ್ಲ. ಯಾರೋ ಖಾಸಗಿಯವರರು ಕಟ್ಟ ಬೆಳೆಸಿದ ಶಾಲೆಯ ಥರ ಇದೆ ಎಂದು ಅವರು ಬಳೆಗಾ ಶಾಲೆ ಕುರಿತು ಮಹಿಗೆ ಮತ್ತದೆಕೊಂಡರು.

ಮೆಚ್ಚುಗೆ ವ್ಯಕ್ತಪಡಿಸಿದರು.